

ಸಹಕಂದಾಯ ಅಧಿಕಾರಿ (ಶ್ರೀರಾಮಮಂದಿರ) ವಲಯ

1. ಸಹ ಕಂದಾಯ ಅಧಿಕಾರಿಗಳ ಕಛೇರಿಯ ಕಾರ್ಯಗಳು ಮತ್ತು ಕರ್ತವ್ಯಗಳು :

- ಅ. ಕಛೇರಿಯ ಹೆಸರು : ಸಹ ಕಂದಾಯ ಅಧಿಕಾರಿ (ಶ್ರೀರಾಮಮಂದಿರ) ವಲಯ
ಬೆಂಗಳೂರು ಮಹಾನಗರ ಪಾಲಿಕೆ,
ಭಾಷ್ಯಂ ಪಾರ್ಕ್, ಸಂಪಿಗೆ ರಸ್ತೆ. ಬೆಂಗಳೂರು-21
ದೂರವಾಣಿ : 22975638

ಆ. ರಚನೆ :

ಜಂಟಿ ಆಯುಕ್ತರು (ಪಶ್ಚಿಮ)

ಕಂದಾಯ ಅಧಿಕಾರಿ (ಪಶ್ಚಿಮ)

ಸಹಾಯಕ ಕಂದಾಯ
ಅಧಿಕಾರಿ(ಶ್ರೀರಾಮಮಂದಿರ)ವಲಯ

ವ್ಯವಸ್ಥಾಪಕರು

ಮೌಲ್ಯ ಮಾಪಕರು	ಕಂದಾಯ ಪರಿವೀಕ್ಷಕರು	ಕಂದಾಯ ವಸೂಲಿಗಾರರು
--------------	-------------------	------------------

ಪ್ರಥಮ ದರ್ಜೆ ಗುಮಾಸ್ತರು	ದ್ವಿತೀಯ ದರ್ಜೆ ಗುಮಾಸ್ತರು	ನಾಲ್ಕನೇ ದರ್ಜೆ ನೌಕರರು
-----------------------	-------------------------	----------------------

ಇ. ಕಾರ್ಯಗಳು ಮತ್ತು ಕರ್ತವ್ಯಗಳು : ಸಹ ಕಂದಾಯ ಅಧಿಕಾರಿ (ಶ್ರೀರಾಮಮಂದಿರ) ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ:22,23 ಮತ್ತು 24 ರಲ್ಲಿನ ಸ್ವತ್ತುಗಳನ್ನು ಕಂದಾಯ ವ್ಯಾಪ್ತಿಗೆ ತರುವುದು. ಅಂದರೆ ಖಾತಾ ವರ್ಗಾವಣೆ, ಖಾತಾ ನೋಂದಾವಣೆ, ಖಾತಾ ವಿಭಜನೆ ಮತ್ತು ಖಾತಾ ಒಂದುಗೂಡಿಸುವಿಕೆ ಕಡತಗಳ ನಿರ್ವಹಣೆ, ಸ್ವತ್ತುಗಳಿಂದ ಕಂದಾಯ ವಸೂಲಾತಿ, ಚುನಾವಣಾ ಕೆಲಸ ಮತ್ತು ಜನಗಣತಿ ಕೆಲಸ ಹಾಗೂ ಮೇಲಿನ ಅಧಿಕಾರಿಗಳು ಸೂಚಿಸುವ ಕೆಲಸಗಳ ನಿರ್ವಹಣೆ. ಕಂದಾಯ ನಿರ್ದಾರಣೆ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಲೇವಾರಿ ಇತ್ಯಾದಿ.

2. ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು :

ಕ್ರಮ ಸಂಖ್ಯೆ	ಅಧಿಕಾರಿ / ನೌಕರರ ಹೆಸರುಗಳು ಹುದ್ದೆಯ ವಿವರಗಳು	ಅಧಿಕಾರಿ / ನೌಕರರ ಕರ್ತವ್ಯ, ಜವಾಬ್ದಾರಿ ಹಾಗೂ ನಗರ ಪಾಲಿಕೆಯ ವಿವಿಧ ಕಾಯಿದೆಯಡಿ ನಿರ್ವಹಿಸುವ ಕೆಲಸ ಕಾರ್ಯಗಳ ವಿವರಗಳು
1	ಸಹ ಕಂದಾಯ ಅಧಿಕಾರಿ ಶ್ರೀ.ಎನ್.ಸುರೇಶ್ (ಪ್ರಬಾರ)	<ul style="list-style-type: none"> * ಸಹ ಕಂದಾಯ ಅಧಿಕಾರಿಯವರ ಪ್ರಮುಖ ಕರ್ತವ್ಯ, ಕಂದಾಯ ಮೌಲ್ಯ ಮಾಪನ ಹಾಗೂ ಆಸ್ತಿ ತೆರಿಗೆ ವಸೂಲಾತಿ ಮೇಲ್ವಿಚಾರಣೆ ಮಾಡುವುದು. * ಕಂದಾಯ ಪರಿವೀಕ್ಷಕರು ಹಾಗೂ ಕಂದಾಯ ವಸೂಲಿಗಾರರ ಕರ್ತವ್ಯದ ಲೋಪದೋಷಗಳ ಬಗ್ಗೆ ಕಂದಾಯ ಅಧಿಕಾರಿಗಳಿಗೆ ವರದಿ ಮಾಡುವುದು. * ಹೊಸದಾಗಿ ಕಂದಾಯ ನಿಗದೀಕರಣದ ಬಗ್ಗೆ ಕಟ್ಟಡಗಳ ಪರಿಶೀಲನೆ. * ಹಳೆಯ ಕಟ್ಟಡಗಳ ಕಂದಾಯದ ಪುನರ್ ನಿಗದಿ ಮಾಡುವುದು. * ತೆರಿಗೆ ಅಪೀಲು ಸ್ಥಾಯಿ ಸಮಿತಿಯ ಸಭೆಗಳಿಗೆ ಹಾಜರಾಗುವುದು. * ಕಂದಾಯ ಇಲಾಖೆಯ ಎಲ್ಲಾ ವ್ಯವಹಾರಗಳನ್ನು ಕಾರ್ಯಗತಗೊಳಿಸುವುದು ಆಗಾಗ್ಗೆ ಕಂದಾಯದ ಬಾಕಿ ವಿವರಗಳನ್ನು ಪಟ್ಟಿ ಮಾಡಿ ಮೇಲಾಧಿಕಾರಿಗಳಿಗೆ ವರದಿ ಮಾಡುವುದು. * ತಮ್ಮ ವ್ಯಾಪ್ತಿಗೆ ಬರುವಂತಹ ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳನ್ನು ಹಂಚುವುದು ಹಾಗೂ ಅಧೀನ ಸಿಬ್ಬಂದಿಗಳಿಗೆ ವೇತನ ಬಟವಾಡೆ ಮಾಡುವುದು. * ಸಹ ಕಂದಾಯ ಅಧಿಕಾರಿಯವರು ಪ್ರತಿ ವಾರಾಂತ್ಯದಲ್ಲಿ ತಮ್ಮ ದಿನಚರಿಯನ್ನು ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು.
2	ಕಛೇರಿ ವ್ಯವಸ್ಥಾಪಕರು ಶ್ರೀಮತಿ. ಟಿ. ಲಲಿತ	<ul style="list-style-type: none"> * ಉಪ ವಿಭಾಗ ಕಛೇರಿಯ ವ್ಯವಸ್ಥಾಪಕರ ನೇರ ಸಂಪರ್ಕಕ್ಕೆ ಒಳಪಟ್ಟಿದ್ದು, ಗುಮಾಸ್ತರುಗಳಿಗೆ ಮೇಲ್ವಿಚಾರಕರಾಗಿರುತ್ತಾರೆ. * ಕಂದಾಯ ಉಪವಿಭಾಗದ ಕಾರ್ಯ ವೈಖರಿಗೆ ಅವರುಗಳು ಜವಾಬ್ದಾರಾಗಿರುತ್ತಾರೆ. ಕಛೇರಿಯಲ್ಲಿನ ಎಲ್ಲಾ ನಿಗದಿತ ದಸ್ತಾವೇಜುಗಳನ್ನು ನಿರ್ವಹಿಸಲಾಗುತ್ತಿದೆಯೇ ಎಂಬುದರ ಬಗ್ಗೆ ನಿಗಾವಹಿಸುವುದು. * ಸಹ ಕಂದಾಯ ಅಧಿಕಾರಿಗಳಿಗೆ ವ್ಯವಸ್ಥಾಪಕರ ಮುಖಾಂತರ ಎಲ್ಲಾ ಕಡತಗಳನ್ನು ಕಳುಹಿಸಬೇಕು ಕಛೇರಿಯ ವ್ಯವಹಾರದಲ್ಲಿ ಯಾವುದೇ ವಿಳಂಬ ಆಗದಂತೆ ನೋಡಿಕೊಳ್ಳುವುದು. * ಕಂದಾಯ ವಸೂಲಿಗಾರರು ಕಂದಾಯ ವಸೂಲಾತಿಯ ನಿರ್ವಹಣೆ ಬಗ್ಗೆ ಪರಿಶೀಲನೆ ಮಾಡುವುದು. * ಲೆಕ್ಕ ಪರಿಶೀಲನಾ ವರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು.
3	ಪ್ರಥಮ ದರ್ಜೆ ಗುಮಾಸ್ತರು ಕವಿತಾ. ಎಂ. ವೈ	<ul style="list-style-type: none"> * ಪ್ರಥಮ ದರ್ಜೆ ಗುಮಾಸ್ತರು ಎಕ್ಸಾಮಿನರ್ ಆಗಿ ಕಾರ್ಯ ನಿರ್ವಹಿಸುವುದು. * ಸಿಬ್ಬಂದಿ ವರ್ಗದವರ ವೇತನದ ಬಿಲ್ಲುಗಳ ನಿರ್ವಹಣೆಗೆ ರಜಾ ಮಂಜೂರಾತಿ, ವೇತನದಲ್ಲಿ ಕಟಾವಣಿ ಹಾಗೂ ವಹಿಗಳ ನಿರ್ವಹಣೆ. * ದೈನಂದಿನ ಕಂದಾಯ ವಸೂಲಾತಿ ಹಾಗೂ ಜಮೆ ಮಾಡಿರುವ ಬಗ್ಗೆ ಪರಿಶೀಲನೆ, ವಸೂಲಾತಿಯ ದೈನಂದಿನ ಹಾಗೂ ಮಾಸಿಕ ವಿವರಗಳನ್ನು

		<p>ಮುಖ್ಯ ಲೆಕ್ಕಾಧಿಕಾರಿಯವರಿಗೆ ಸಲ್ಲಿಸುವುದು.</p> <ul style="list-style-type: none"> * ತಿಂಸ್ಮತ ಚೆಕ್‌ಗಳ ವಹಿಯ ನಿರ್ವಹಣೆ ಹಾಗೂ ತಿರಸ್ಕೃತ ಚೆಕ್‌ನ ಮೊತ್ತದ ವಸೂಲಾತಿ ಬಗ್ಗೆ ಪರಿಶೀಲನೆ ಮಾಡುವುದು. * ವಿಭಾಗೀಯ ಗುಮಾಸ್ತರುಗಳ ಕಾರ್ಯಗಳ ಪರಿವೀಕ್ಷಣೆ ಹಾಗೂ ಡಿ.ಸಿ.ಬಿ. ವಹಿಗಳ ನಿರ್ವಹಣೆಯ ಬಗ್ಗೆ ಪರಿಶೀಲನೆ. * ವಲಯದ ಲೆಕ್ಕ ಪರಿಶೋಧನೆಯ ವರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ.
4	<p>ವಿಭಾಗೀಯ ಗುಮಾಸ್ತರು</p> <p>1) ಶ್ರೀ.ಎನ್ ನಿಂಗರಾಜು, ದ್ವಿ.ದ.ಗು ವಾರ್ಡ್:22,23</p> <p>2) ಶ್ರೀ. ಗಂಗಾಧರ್, ದ್ವಿ.ದ.ಗು ವಾರ್ಡ್:24</p> <p>3) ಶ್ರೀ.ಮಂಜುನಾಥ ಸ್ವಾಮಿ, ದ್ವಿ.ದ.ಗು</p> <p>4) ಶ್ರೀ.ಧನಂಜಯ, ದ್ವಿ.ದ.ಗು</p>	<ul style="list-style-type: none"> * ವಿಭಾಗೀಯ ಲೆಕ್ಕಗರು ಅವರುಗಳ ವಾರ್ಡ್‌ಗೆ ಸಂಬಂಧಪಟ್ಟಂತೆ ಖಾತಾ ವರ್ಗಾವಣೆ, ವಿಭಜನೆ, ವೇಕೆನ್ಸಿ ರೆಮಿಷನ್, ಕಂದಾಯ ನಿಗದಿ, ಅಪೀಲು ಕಡತಗಳ ನಿರ್ವಹಣೆ ಮಾಡುವುದು. * ಕಂದಾಯ ವಸೂಲಿಗಾರರ ದೈನಂದಿಕ ವಸೂಲಾತಿಯನ್ನು ರಸೀದಿ ಪುಸ್ತಕ ಹಾಗೂ ಬಿರ್ದಿ ಪುಸ್ತಕದೊಂದಿಗೆ ತನಿಖೆ ಮಾಡುವುದು. * ವಾರ್ಡ್ ಡಿ.ಸಿ.ಬಿ. ವಹಿಗಳ ನಿರ್ವಹಣೆ ಹಾಗೂ ಖಾತಾ ವರ್ಗಾವಣೆ ಅರ್ಜಿ ಜೊತೆ ಸಲ್ಲಿಸಲಾದ ದಾಖಲಾತಿಗಳ ಪ್ರತಿಗಳನ್ನು ಮೂಲ ದಾಖಲಾತಿಗಳೊಂದಿಗೆ ತಾಳೆ ಮಾಡುವುದು.
5.	<p>ಮೌಲ್ಯಮಾಪಕರು</p> <p>1) ಶ್ರೀ.ಯತಿರಾಜ್, ವಾರ್ಡ್:24</p>	<ul style="list-style-type: none"> * ಮೌಲ್ಯಮಾಪಕರು ಅವರುಗಳಿಗೆ ಸಂಬಂಧಿಸಿದ ವಾರ್ಡ್‌ನ ಕಂದಾಯ ನಿಗದೀಕರಣ ಹಾಗೂ ಕಂದಾಯ ವಸೂಲಾತಿಗಳಿಗೆ ಜವಬ್ದಾರಿಯಾಗಿರುತ್ತಾರೆ. * ಹೊಸ ಕಂದಾಯ ನಿಗದೀಕರಣದ ಬಗ್ಗೆ ಪರಿಶೀಲಿಸಿ ಪ್ರತಿ ತಿಂಗಳು ಕಛೇರಿಗೆ ವಿವರ ನೀಡುವುದು. * ವಾರ್ಡ್ ಮಟ್ಟದಲ್ಲಿ ಸಾಮಾನ್ಯ ಸರ್ವೆ ಮಾಡುವುದು ಕರದಾಯದ ಬಾಕಿ ವಸೂಲಾತಿ ಬಗ್ಗೆ ವಾರೆಂಟ್ ಗಳನ್ನು ನೀಡುವುದು ಹಾಗೂ ಬಾಕಿ ವಸೂಲಾತಿ ಬಗ್ಗೆ ಕ್ರಮ ಕೈಗೊಳ್ಳುವುದು. * ವಾರ್ಡ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರಿಗೆಯಿಂದ ತಪ್ಪಿಸಿಕೊಂಡಿರುವ ಪ್ರಕರಣಗಳನ್ನು ಗುರುತಿಸಿ ಅವುಗಳಿಗೆ ಕಂದಾಯ ನಿಗದಿಪಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು. * ಕಟ್ಟಡದ ಉಪಯೋಗದ ಬದಲಾವಣೆಯ ಬಗ್ಗೆ ವರದಿ ನೀಡುವುದು. * ತೆರಿಗೆಯಿಂದ ವಿನಾಯಿತಿ ಹೊಂದಿರುವ ಪ್ರಕರಣಗಳ ಬಗ್ಗೆ ವರದಿ ಸಲ್ಲಿಸುವುದು. * ವಾರ್ಡ್ ಸಂಬಂಧಪಟ್ಟ ಕಂದಾಯದ ಬೇಡಿಕೆ ಹಾಗೂ ವಸೂಲಾತಿ ಬಗ್ಗೆ ಜವಾಬ್ದಾರರಾಗಿದ್ದು, ಕಂದಾಯ ವಸೂಲಿಗಾರರ ರಸೀದಿ ಪುಸ್ತಕಗಳನ್ನು ಆಗಾಗ್ಗೆ ಪರಿಶೀಲಿಸಿ ವ್ಯತ್ಯಾಸಗಳೇನಾದರು ಇದ್ದಲ್ಲಿ ವರದಿ ಮಾಡುವುದು. * ಕಂದಾಯ ನಿಗದಿಯ ಬಗ್ಗೆ ತಕರಾರು ಅರ್ಜಿ ಹಾಗೂ ಮೇಲ್ಮನವಿಗಳ ಬಗ್ಗೆ ಪೂರ್ಣವಾದ ವರದಿ ಸಲ್ಲಿಸುವುದು. * ಮೌಲ್ಯಮಾಪಕರು ತಮ್ಮ ದಿನನಿತ್ಯದ ದಿನಚರಿಯನ್ನು ಸಹ ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು. ಸಹ ಕಂದಾಯ ಅಧಿಕಾರಿಯವರು ಅವುಗಳನ್ನು ಪರಿಶೀಲನೆ ಮಾಡಿ ಕಂದಾಯ ಅಧಿಕಾರಿಯವರಿಗೆ ಕಳುಹಿಸುವುದು.

<p>6.</p>	<p>ಕಂದಾಯ ಪರಿವೀಕ್ಷಕರು:</p> <p>1) ಶ್ರೀ.ಆರ್.ನರಸಿಂಹಚಾರ್ ವಾರ್ಡ್:22</p> <p>2)ಶ್ರೀ.ಜಿ.ಮೂರ್ತಿ ವಾರ್ಡ್:22</p> <p>3)ಶ್ರೀ.ಸಿ.ಜಿ. ಜರ್ನಾಧನ್ ವಾರ್ಡ್:23</p> <p>4)ಶ್ರೀ.ಡಿ. ಬಸವಯ್ಯ ವಾರ್ಡ್:24</p>	<ul style="list-style-type: none"> * ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ಕಂದಾಯ ನಿಗದಿಕರಣದ ಬಗ್ಗೆ * ಸ್ವತ್ತುಗಳ ಖಾತಾ ವಿಭಜನೆಯ ಪ್ರಕರಣಗಳನ್ನು ಪರಿಶೀಲನೆ ಮಾಡಿ ವರ್ಗಾವಣೆಗಾಗಿ ವರದಿ ಸಲ್ಲಿಸುವುದು. * ಅಫೀಲು ಅರ್ಜಿ ಹಾಗೂ ರೆಮಿಷನ್ ವಿಷಯಗಳ ನಿರ್ವಹಣೆ * ಸ್ವತ್ತುಗಳಲ್ಲಿ ಹೆಚ್ಚುವರಿ ನಿರ್ಮಾಣ, ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ಕಂದಾಯ ನಿರ್ದೇಶನ ಆಗದ ಕಟ್ಟಡಗಳನ್ನು ಪರಿಶೀಲಿಸಿ ಕಂದಾಯ ನಿಗದಿಯ ಬಗ್ಗೆ ವರದಿ ಸಲ್ಲಿಸುವುದು. * ಕಂದಾಯ ವಸೂಲಾತಿ ಆಗದೇ ಇರುವ ಪ್ರಕರಣಗಳಲ್ಲಿ, ವಾರೆಂಟ್ ಜಾರಿ ಮಾಡುವುದು. * ಸಹ ಕಂದಾಯ ಅಧಿಕಾರಿಗಳು ಆಗಿಂದಾಗ್ಗೆ ನೀಡಲಾದ ಕೆಲಸ ಕಾರ್ಯಗಳ ನಿರ್ವಹಣೆ. * ಕಂದಾಯ ಪರಿವೀಕ್ಷಕರು ಸಾಪ್ತಾಹಿಕ ದಿನಚರಿಯನ್ನು ವಾರದ ಮೊದಲನೇ ದಿನ ಸಹ ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು.
<p>7.</p>	<p>ಕಂದಾಯ ವಸೂಲಿಗಾರರು:</p> <p>1) ಶ್ರೀ. ಹೆಚ್.ಸಿ. ಕಿರಣ್ ಕುಮಾರ್ ವಾರ್ಡ್:22</p> <p>2) ಶ್ರೀ.ಡಿ.ರಾಜಶೇಖರ್ ವಾರ್ಡ್:22</p> <p>3) ಶ್ರೀ. ಎಂ. ರಮೇಶ್ ವಾರ್ಡ್:22</p> <p>4) ಶ್ರೀ.ಹೆಚ್.ಮಹೇಶ್ ವಾರ್ಡ್:23</p> <p>5) ಕು: ಜೆ. ವಿಭಾ ವಾರ್ಡ್:23</p> <p>6) ಶ್ರೀ. ರಾಮಚಂದ್ರಯ್ಯ ವಾರ್ಡ್:24</p> <p>7) ಶ್ರೀ.ಎಂ. ಶ್ರೀನಿವಾಸ್ ವಾರ್ಡ್:24</p> <p>8) ಶ್ರೀಮತಿ.ಇ. ಶ್ವೇತಾ</p>	<ul style="list-style-type: none"> * ಕಂದಾಯ ವಸೂಲಿಗಾರರು ಮೌಲ್ಯ ಮಾಪಕರ ನಿಯಂತ್ರಣದಲ್ಲಿದ್ದು, ಅವರ ಆದೇಶದ ಅನುಸಾರ ಕಂದಾಯ ವಸೂಲಾತಿ ಹಾಗೂ ಇತರೇ ಕಾರ್ಯಗಳನ್ನು ನಿರ್ವಹಿಸುವುದು, ಮಹಾನಗರ ಪಾಲಿಕೆಯ ಕಂದಾಯ ವಸೂಲಾತಿ ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ. * ಕಛೇರಿಯಿಂದ ಬೇಡಿಕೆ ನೋಟೀಸನ್ನು ಪಡೆದುಕೊಂಡು ಹ್ಯಾಂಡ್ ಬುಕ್ ನಲ್ಲಿ ಬೇಡಿಕೆಯನ್ನು ನಮೂದಿಸುವುದು ಹ್ಯಾಂಡ್ ಬುಕ್ ಅನ್ನು ತಿಂಗಳಿಗೊಮ್ಮೆ ಮೌಲ್ಯ ಮಾಪಕರು/ಕಂದಾಯ ಪರಿವೀಕ್ಷಕರ ಪರಿಶೀಲನೆಗೆ ತಂದು ಅವರಿಂದ ಸಹಿ ಪಡೆಯುವುದು. * ನೋಟೀಸ್ ಹಾಗೂ ಸಮನ್ ಗಳನ್ನು ಸಕಾಲದಲ್ಲಿ ಹಾಗೂ ಸರಿಯಾಗಿ ವಿತರಣೆ ಮಾಡುವುದು ಕಂದಾಯ ವಸೂಲಿಗಾರರು ನೋಟೀಸ್‌ಗಳನ್ನು ಒಂದು ವಾರದೊಳಗೆ ವಿತರಿಸುವುದು. * ವಾರೆಂಟ್‌ಗಳನ್ನು ನೀಡುವ ಸಮಯದಲ್ಲಿ ಕಂದಾಯ ವಸೂಲಿಗಾರರು ಮೌಲ್ಯ ಮಾಪಕರಿಗೆ ಸಹಕಾರ ನೀಡುವುದು ಅತ್ಯವಶ್ಯಕವಾಗಿರುತ್ತದೆ. * ಖಾಲಿ ಇರುವ ಸ್ಥಳಗಳನ್ನು ಪರಿಶೀಲನೆ ಮಾಡಿ ಪರಿವೀಕ್ಷಕರ ಗಮನಕ್ಕೆ ತರುವುದು. * ನೋಟೀಸ್ ಅನ್ನು ಜಾರಿ ಮಾಡಿದ ನಂತರ ಕಂದಾಯ ವಸೂಲಿಗಾರರು ಕಂದಾಯವನ್ನು ವಸೂಲಿ ಮಾಡಿ ಕಿರ್ದಿ ಪುಸ್ತಕದಲ್ಲಿ ದಾಖಲಾತಿ ಮಾಡುವುದು. * ಜಪ್ತಿ ವಾರೆಂಟ್‌ಅನ್ನು ಜಪ್ತಿ ಸಹಾಯಕ ಮುಖಾಂತರ ಸಂಬಂಧಿಸಿದವರಿಗೆ ಜಾರಿ ಮಾಡುವುದು ಜಪ್ತಿ ಮಾಡಿದ ಸರಂಜಾಮುಗಳನ್ನು ಮಹಾನಗರ ಪಾಲಿಕೆಯ ಗೋದಾಮಿಗೆ ತಲುಪಿಸುವುದು ವಾರೆಂಟ್ ಶುಲ್ಕವನ್ನು ವಸೂಲಿ ಮಾಡುವುದು. * ವಸೂಲಿ ಮಾಡಿರುವ ಕಂದಾಯಕ್ಕೆ ರಸೀದಿಯನ್ನು ಜರೂರಾಗಿ ನೀಡುವುದು ವಸೂಲಾತಿ ಮಾಡಿದ ಮೊತ್ತವನ್ನು ಮಾರನೇ ದಿನವೇ ಬ್ಯಾಂಕಿಗೆ ಜಮೆ ಮಾಡುವುದು. * ಸಹ ಕಂದಾಯ ಅಧಿಕಾರಿಗಳು ನಿಯೋಜಿಸಿದ ಕಾರ್ಯಗಳನ್ನು ತಪ್ಪದೇ

		<p>ನಿರ್ವಹಿಸುವುದು.</p> <ul style="list-style-type: none"> * ತಮ್ಮ ಸುಪರ್ದಿನಲ್ಲಿರುವ ರಸೀದಿ ಪುಸ್ತಕಗಳನ್ನು ಆಡಿಟ್ ಮಾಡಿಸುವುದು, ಪೂರ್ತಿಯಾಗಿರುವ ರಸೀದಿ ಪುಸ್ತಕಗಳನ್ನು ದಸ್ತಾವೇಜು ವಿಭಾಗಕ್ಕೆ ನೀಡುವುದು.
8.	<p>ಜಪ್ಪಿ ಸಹಾಯಕರು: 1) ಶ್ರೀ.ಶಂಕರ್</p>	<ul style="list-style-type: none"> * ದಿನ ನಿತ್ಯ ವಸೂಲಾಗುವ ಮೊಬಲಗನ್ನು ದಿನವಹಿ ವಸೂಲಾತಿ ಪಟ್ಟಿಯಲ್ಲಿ ನಮೂದಿಸುವುದು. * ವಸೂಲಾತಿ ಪುಸ್ತಕದೊಂದಿಗೆ ತಾಳೆ ಮಾಡಿ ಆಪ್ತಿ ತೆರಿಗೆಯ ಮಾಸಿಕ ಡಿ.ಸಿ.ಬಿ. ಯನ್ನು ತಯಾರಿಸಿ ಪ್ರತಿ ತಿಂಗಳ 5 ನೇ ತಾರೀಖಿನಂದು ಸಲ್ಲಿಸುವುದು. * ಜಪ್ಪಿ ಸಹಾಯಕರು ಕಂದಾಯ ವಸೂಲಾತಿ ಸಂಬಂಧ ಕಂದಾಯ ವಸೂಲಿಗಾರರಿಗೆ ಸಹಾಯ ಮಾಡುವುದು. * ಕಾರ್ಯ ನಿರ್ವಹಿಸುವ ಬಗ್ಗೆ ದಿನಂಪ್ರತಿ ದಿನಚರಿಯನ್ನು ವಾರದ ಮೊದಲನೇ ದಿನದಂದು ಸಹ ಕಂದಾಯ ಅಧಿಕಾರಿರವರಿಗೆ ಸಲ್ಲಿಸುವುದು.
9.	<p>ದಪ್ಪರ್ ಬಂದ್ ಶ್ರೀ.ಪ್ರಸಾದ್</p>	<ul style="list-style-type: none"> * ಕಾರ್ಯನಿರ್ವಾಹಕ ಸಿಬ್ಬಂದಿಯವರಿಗೆ ನೀಡಲಾದ ರಸೀತಿ ಪುಸ್ತಕಗಳಿಗೆ ಇವರು ಜವಾಬ್ದಾರರಾಗಿದ್ದು, ರಸೀದಿ ಪುಸ್ತಕಗಳನ್ನು ಕಾರ್ಯ ನಿರ್ವಾಹಕ ಸಿಬ್ಬಂದಿಗಳಿಗೆ ನೀಡಿರುವ ಬಗ್ಗೆ ರಸೀದಿ ನೀಡಿಕೆ ಪುಸ್ತಕದಲ್ಲಿ ದಾಖಲಾತಿ ಮಾಡಿ ಸಂಬಂಧಪಟ್ಟವರಿಂದ ಸ್ವೀಕೃತಿ ಪಡೆಯುವುದು ಆಡಿಟ್ ಆಗಿರುವ ರಸೀದಿ ಪುಸ್ತಕದ ಕೌಂಟರ್ ಫಾಯಿಲ್‌ಗಳನ್ನು ಸಂಗ್ರಹಿಸುವುದು. * ದಪ್ಪರ್ ಬಂದ್ ರವರು ಕಛೇರಿಯ ಲೇಖನ ಸಾಮಗ್ರಿಗಳು ಹಾಗೂ ಪೀಠೋಪಕರಣಗಳ ವಹಿ ಹಾಗೂ ನೀಡಿಕೆ ವಹಿಗಳ ನಿರ್ವಹಣೆ ಹಾಗೂ ಜವಾಬ್ದಾರಿ ಮಾಡುವುದು. * ಜಪ್ಪಿ ಮಾಡಿದ ವಸ್ತುಗಳ ನಿರ್ವಹಣೆ, ಕಂದಾಯ ಪೂರ್ಣವಾಗಿ ಪಾವತಿಸಿದ ನಂತರ ಸಂಬಂಧಪಟ್ಟ ಕಂದಾಯ ವಸೂಲಿಗಾರರ ದೃಢೀಕರಣದೊಂದಿಗೆ ಸದರಿ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸುವುದು.
10.	<p>ಬೆರಳಚ್ಚುಗಾರರು: - ಇಲ್ಲಾ-</p>	<ul style="list-style-type: none"> * ಬೆರಳಚ್ಚುಗಾರರು ತಮಗೆ ವಹಿಸಿದ ಬೆರಳಚ್ಚಿನ ಕೆಲಸವನ್ನು ತ್ವರಿತವಾಗಿ ತಪ್ಪಿಲ್ಲದೆ, ಅಚ್ಚುಕಟ್ಟಾಗಿ ಬೆರಳಚ್ಚು ಮಾಡುವುದು * ಬೆರಳಚ್ಚು ಮಾಡಿದ ಪ್ರತಿಗಳಲ್ಲಿ ಯಾವುದೇ ಒಪ್ಪು ತಪ್ಪುಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ. * ಬೆರಳಚ್ಚುಗಾರರು ಬೆರಳಚ್ಚು ಮಾಡಿದ ಶುದ್ಧ ಪ್ರತಿಗಳ ಎಡಭಾಗದಲ್ಲಿ ಅವರುಗಳ ಇನಿಸಿಯಲ್ ಹಾಗೂ ದಿನಾಂಕವನ್ನು ನಮೂದಿಸುವುದು. * ದಿನಂ ಪ್ರತಿ ಬೆರಳಚ್ಚು ಮಾಡಿದ ವಿವರಗಳ ಬಗ್ಗೆ ವಹಿಯ ನಿರ್ವಹಣೆ ಮಾಡುವುದು.
11	<p>ನಾಲ್ಕನೇ ದರ್ಜೆ ನೌಕರರು: 1) ನಾರಾಯಣಮ್ಮ 2) ಬಿ.ಆರ್.ಮಂಜುನಾಥ್ 3)ಶಿವಲಿಂಗೇಗೌಡ (4) ಚನ್ನರಸಯ್ಯ 5) ಅಳಸಿಂಗ್ರಯ್ಯ</p>	<ul style="list-style-type: none"> * ಇವರುಗಳು ಕಛೇರಿಯ ಮುಖ್ಯಸ್ಥರು ನಿರ್ದೇಶಿಸುವ ಕೆಲಸ ಕಾರ್ಯಗಳನ್ನು ಯಾವುದೇ ದೂರು ಬರದಂತೆ ನಿರ್ವಹಿಸುವುದು.

3. **ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೊಳ್ಳುವಲ್ಲಿ ಅನುಸರಿಸುವ ಕ್ರಮಗಳು** : ಕಛೇರಿಯ ಸಿಬ್ಬಂದಿಯವರು ಸಾರ್ವಜನಿಕರಿಂದ ಬಂದಂತಹ ಖಾತಾ ವರ್ಗಾವಣೆ, ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವ ಸಂಬಂಧ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧ ಪಟ್ಟ ವಾರ್ಡ್‌ನ ಕಂದಾಯ ಪರಿವೀಕ್ಷಕರು ಹಾಗೂ ಮೌಲ್ಯಮಾಪಕರುಗಳಿಗೆ ಸ್ಥಳಪರಿಶೀಲನೆ ಹಾಗೂ ವರದಿಗಾಗಿ ನೀಡಿ, ಸದರಿ ವರದಿಯ ಮೇರೆಗೆ ಸಹ ಕಂದಾಯ ಅಧಿಕಾರಿಗಳು ಖಾತಾ ವರ್ಗಾವಣೆಗೆ ಮಂಜೂರಾತಿ ನೀಡಿ, ಖಾತಾ ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವಿಕೆಗೆ ಕಂದಾಯ ಅಧಿಕಾರಿಗಳು (ಪಶ್ಚಿಮ) ರವರಿಗೆ ವರದಿ ನೀಡಿ ಸದರಿ ಅಧಿಕಾರಿಯವರಿಂದ ಅನುಮೋದನೆ ಪಡೆದ ನಂತರ ಸಾರ್ವಜನಿಕರಿಗೆ ದಾಖಲಾತಿಗಳನ್ನು ನೀಡುವುದು. ಕಂದಾಯ ನಿಗದಿಯ ಬಗ್ಗೆ ಮೇಲ್ಮನವಿ ಬಂದಂತಹ ಪ್ರಕರಣಗಳನ್ನು ಪರಿಶೀಲಿಸಿ, ತೀರ್ಮಾನಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಮಾಡಿ, ಮೇಲಾಧಿಕಾರಿಗಳ ತೀರ್ಮಾನವನ್ನು ಅಭಿಲುದಾರರಿಗೆ ಮಾಹಿತಿ ನೀಡುವುದು.

4. **ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಠನದಂಡಗಳು** : ಮಾನ್ಯ ಆಯುಕ್ತರು, ಉಪ ಆಯುಕ್ತರು (ಕಂದಾಯ) ಜಂಟಿ ಆಯುಕ್ತರು (ಪಶ್ಚಿಮ) ರವರುಗಳು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮವಹಿಸಲಾಗುವುದು.

5. **ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ವಿನಿಯಮನಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳನ್ನು** :

ಮಾನ್ಯ ಆಯುಕ್ತರು ನೀಡುವ ಸೂಚನೆಗಳು

6. **ಇಲಾಖೆ ಹೊಂದಿರುವ ದಸ್ತಾವೇಜುಗಳ ಪಟ್ಟಿ** :

1	ಹಾಜರಾತಿ ಪುಸ್ತಕ	ಕೆ.ಟಿ.ಆರ್ ಮತ್ತು ಪಿ.ಆರ್. ರಿಜಿಸ್ಟರ್
2	ಸಿ.ಎಲ್. ರಿಜಿಸ್ಟರ್	ಅಸೆಸ್ ಮೆಂಟ್ ರಿಜಿಸ್ಟರ್
3	ಲೇಟ್ ಅಟೆಂಡೆನ್ಸ್	ಮುಟೇಷನ್ ರಿಜಿಸ್ಟರ್
4	ಚಲನವಲಯ ಪುಸ್ತಕ	ಅಫೀಲ್ ರಿಜಿಸ್ಟರ್
5	ಸಂಬಳ ಬಟವಾಡೆ ಪುಸ್ತಕ	ರೆಮಿಷನ್ ರಿಜಿಸ್ಟರ್
6	ಕ್ಯಾಶ್ ಬುಕ್	ದಿನವಹಿ ವಸೂಲಾತಿ ಪುಸ್ತಕ
7	ಚಕ್ ರಿಜಿಸ್ಟರ್	ಕರ್ಮಿ ಪುಸ್ತಕ
8	ಸಿಬ್ಬಂದಿಗಳ ಸೇವಾವಹಿಗಳು	ಬಾಕಿ ಪಟ್ಟಿ ಪುಸ್ತಕ
9	ಮುಂಗಡ ಕಟಾವಣಿ ರಿಜಿಸ್ಟರ್	ಹ್ಯಾಂಡ್ ಬುಕ್
10	ಇನ್ ವರ್ಡ್ ಮತ್ತು ಔಟ್ ವರ್ಡ್ ಪುಸ್ತಕ	ಲೀಸ್ ರಿಜಿಸ್ಟರ್
11	ಸ್ಟಾಕ್ ರಿಜಿಸ್ಟರ್	ಲೀಸ್ ಡಿ.ಸಿ.ಬಿ. ರಿಜಿಸ್ಟರ್
12	ಪೀಠೋಪಕರಣಗಳ ಪುಸ್ತಕ	ಬೆಂ.ಮ.ಪಾ.ಸ್ವತ್ತುಗಳ ರಿಜಿಸ್ಟರ್
13	ರಸೀದಿಗಳ ನೀಡಿಕೆ ಪುಸ್ತಕ	
14	ವಾರ್ಷಿಕ ವೇತನ ಬಡ್ಡಿ ಮಂಜೂರಾತಿ ಪುಸ್ತಕ	
15	ಟೆಲಿಫೋನ್ ರಿಜಿಸ್ಟರ್	
16	ಆಡಿಟ್ ಪರಿಶೋಧನ ವರದಿ ಪುಸ್ತಕ	
17	ಎ.ಸಿ. ಬಿಲ್ಸ್ ಡಿ.ಸಿ. ಬಿಲ್ಸ್ ರಿಜಿಸ್ಟರ್	

7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳ :

ಸಹ ಕಂದಾಯ ಅಧಿಕಾರಿ ಶ್ರೀರಾಮಮಂದಿರ ವಲಯದ ವಾರ್ಡ್ ಸಂಖ್ಯೆ: 22, 23 ಮತ್ತು 24ರ ವ್ಯಾಪ್ತಿಯ ಸ್ವತ್ತುಗಳ ಖಾತಾ ವರ್ಗಾವಣೆ, ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವ ಸಂಬಂಧ ಹಾಗೂ ಸ್ವತ್ತುಗಳ ತೆರಿಗೆ ನಿರ್ಧರದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳನ್ನು ಸ್ವೀಕರಿಸಿ ಸದರಿ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು.

8. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿರ್ಣಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ವ್ಯಕ್ತಿಗಳ ನ್ನೊಳಗೊಂಡ ಮಂಡಳಿಗಳ, ಷರತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುವುದರ ವಿವರ ಪಟ್ಟಿಯನ್ನು

ಸರ್ಕಾರದ ಆದೇಶದಂತೆ ಮಹಾನಗರ ಪಾಲಿಕೆಯ ಕಾರ್ಯವೈಖರಿಯ ಬಗ್ಗೆ ವಾರ್ಡ್ ಸಮಿತಿಗಳನ್ನು ರಚಿಸಿದ್ದು, ಇದರಲ್ಲಿ ಚುನಾಯಿತ ಪ್ರತಿನಿಧಿಗಳಾದ ನಗರ ಸಭಾ ಸದಸ್ಯರು, ನಾಮ ನಿರ್ದೇಶಿತ ವಾರ್ಡ್ ಸಮಿತಿ ಸದಸ್ಯರು ಹಾಗೂ ಸಂಘ ಸಂಸ್ಥೆಯವರು ಸದಸ್ಯರುಗಳಾಗಿದ್ದು, ತಿಂಗಳಿಗೊಮ್ಮೆ ಸಭೆ ಸೇರಿ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಿ ಸಲಹೆಗಳನ್ನು ನೀಡಲಾಗುವುದು. ಈ ಸಭೆಗಳು ಸಾರ್ವಜನಿಕರಿಗೂ ಮುಕ್ತವಾಗಿರುತ್ತದೆ ಹಾಗೂ ಸದರಿ ಸಭೆಗಳ ನಡವಳಿಕೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತದೆ.

9. ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ನಿರ್ದೇಶಿಕೆ :

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಛೇರಿ ವಿಳಾಸ	ದೂರವಾಣಿ
1	ಶ್ರೀ. ಎನ್. ಸುರೇಶ್,(ಪ್ರಭಾರ) ಸಹ ಕಂದಾಯ ಅಧಿಕಾರಿ ಶ್ರೀರಾಮಮಂದಿರ ವಲಯ	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
2	ಶ್ರೀಮತಿ. ಟಿ. ಲಲಿತ ವ್ಯವಸ್ಥಾಪಕರು	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
3	ಎಂ. ವೈ. ಕವಿತ ಪ್ರ.ದ.ಗು.	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
4	ಶ್ರೀ.ಎನ್. ನಿಂಗರಾಜು ದ್ವಿ.ದ.ಗು	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
5	ಶ್ರೀ.ಗಂಗಾಧರ್ ದ್ವಿ.ದ.ಗು	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638

6	ಶ್ರೀ.ಧನಂಜಯ್ಯ ದ್ವಿ.ದ.ಗು	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
7	ಶ್ರೀ.ಪಿ.ಮಂಜುನಾಥ ಸ್ವಾಮಿ ದ್ವಿ.ದ.ಗು	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
8	ಶ್ರೀ.ಯತಿರಾಜ್ ಮೌಲ್ಯ ಮಾಪಕರು ವಾರ್ಡ್ 23	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
9	ಶ್ರೀ.ಜಿ.ಮೂರ್ತಿ ಕಂದಾಯ ಪರಿವೀಕ್ಷಕರು ವಾರ್ಡ್ 22	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
10	ಶ್ರೀ.ಆರ್.ನರಸಿಂಹಾಚಾರಿ ಕಂದಾಯ ಪರಿವೀಕ್ಷಕರು ವಾರ್ಡ್ 22	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
11	ಶ್ರೀ. ಸಿ.ಜಿ.ಜನಾರ್ದನ್ ಕಂದಾಯ ಪರಿವೀಕ್ಷಕರು ವಾರ್ಡ್ 23	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
12	ಶ್ರೀ. ಡಿ. ಬಸವಯ್ಯ ಕಂದಾಯ ಪರಿವೀಕ್ಷಕರು ವಾರ್ಡ್ 24	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
13	ವಿ. ಶ್ವೇತಾ ಕಂದಾಯ ವಸೂಲಿಗಾರರು ನಾಗರೀಕ ಸೇವಾ ಕೇಂದ್ರ	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
14	ಶ್ರೀ.ಡಿ. ರಾಜಶೇಖರ್ ಕಂದಾಯ ವಸೂಲಿಗಾರರು ವಾರ್ಡ್:22	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
15	ಶ್ರೀ.ಹೆಚ್.ಸಿ.ಕಿರಣ್ ಕುಮಾರ್ ಕಂದಾಯ ವಸೂಲಿಗಾರರು ವಾರ್ಡ್ 22	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
16	ಶ್ರೀ.ಎಂ. ರಮೇಶ್ ಕಂದಾಯ ವಸೂಲಿಗಾರರು ವಾರ್ಡ್ 22	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
17	ಶ್ರೀ.ಹೆಚ್.ಮಹೇಶ್ ಕಂದಾಯ ವಸೂಲಿಗಾರರು ವಾರ್ಡ್ 23	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
18	ಕು: ಜಿ .ವಿಭಾ ಕಂದಾಯ ವಸೂಲಿಗಾರರು ವಾರ್ಡ್ 23	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
19	ಶ್ರೀ.ಎಂ. ಶ್ರೀನಿವಾಸ್ ಕಂದಾಯ ವಸೂಲಿಗಾರರು ವಾರ್ಡ್ 24	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
20	ಶ್ರೀ.ಸಿ. ರಾಮಚಂದ್ರಯ್ಯ ಕಂದಾಯ ವಸೂಲಿಗಾರರು ವಾರ್ಡ್ 24	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
21	ಶ್ರೀ.ಶಿವಲಿಂಗೇಗೌಡ ನಾ.ದ.ನೌ ಓ.ಓ.ಡಿ ಮುಖ್ಯ ಅಭಿಯಂತರರು (ರಸ್ತೆಗಳು)	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638

22	ಶ್ರೀ. ಅಂಜನಪ್ಪ ನಾ. ದ. ನೌ	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
23	ಶ್ರೀ.ಅಳಸಿಂಗ್ರಯ್ಯ, ನಾ.ದ.ನೌ	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
24	ಶ್ರೀಮತಿ. ನಾರಾಯಣಮ್ಮ ಪೌರ ಕಾರ್ಮಿಕೆ (ಓ.ಓ.ಡಿ)	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
25	ಶ್ರೀ.ಶಂಕರ್, ಜಪ್ಪಿ ಸಹಾಯಕ	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638
26	ಶ್ರೀ.ಪ್ರಸಾದ್ ದಪ್ಪರ್ ಬಂದ್	ಸಂಪಿಗೆ ರಸ್ತೆ ಭಾಷ್ಯಂ, ಪಾರ್ಕ್ ಬೆಂಗಳೂರು - 21	22975638

10. ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಡೆಯುತ್ತಿರುವ ಮಾಸಿಕ ವೇತನದ ವಿವರಗಳು :

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ವೇತನ ಶ್ರೇಣಿ	ಮೂಲ ವೇತನ
1	ಶ್ರೀ. ಎನ್. ಸುರೇಶ್ ಸಹ ಕಂದಾಯ ಅಧಿಕಾರಿ (ಪ್ರಬಾರ) ಶ್ರೀರಾಮಮಂದಿರ ವಲಯ	11400-21800	11600-00
2	ಶ್ರೀಮತಿ. ಟಿ. ಲಲಿತ ವ್ಯವಸ್ಥಾಪಕರು	10000-18150	10250-00
3	ಎಂ. ವೈ. ಕವಿತ ಪ್ರ.ದ.ಗು.	7275-13350	7450-00
4	ಶ್ರೀ.ಯತಿರಾಜ್ ಮೌಲ್ಯಮಾಪಕರು ವಾರ್ಡ್ 24	10000-18150	10250-00
5	ಶ್ರೀ.ಆರ್.ನರಸಿಂಹಾಚಾರಿ ಕಂದಾಯ ಪರಿವೀಕ್ಷಕರು ವಾರ್ಡ್ 22	10000-18150	10000-00
6	ಶ್ರೀ.ಜಿ.ಮೂರ್ತಿ ಕಂದಾಯ ಪರಿವೀಕ್ಷಕರು ವಾರ್ಡ್ 22	7275-13350	8000-00
7	ಶ್ರೀ.ಸಿ.ಜಿ.ಜರ್ನಾಡನ್ ಕಂದಾಯ ಪರಿವೀಕ್ಷಕರು ವಾರ್ಡ್:23	7275-13350	9050-00
8	ಶ್ರೀ.ಡಿ.ಬಸವಯ್ಯ ಕಂದಾಯ ಪರಿವೀಕ್ಷಕರು ವಾರ್ಡ್:24	7275-13350	10500-00
9	ಶ್ರೀ.ಎನ್. ನಿಂಗರಾಜು ದ್ವಿ.ದ.ಗು ವಾರ್ಡ್:22,23	5800-10500	6000-00
10	ಶ್ರೀ. ಎನ್.ಪಿ. ಗಂಗಾಧರ	5800-10500	5900-00

	ದ್ವಿ.ದ.ಗು ವಾರ್ಡ್:24		
11	ಶ್ರೀ.ಧನಂಜಯ ದ್ವಿ.ದ.ಗು	5800-10500	5800-00
12	ಶ್ರೀ.ಪಿ. ಮಂಜುನಾಥಸ್ವಾಮಿ ದ್ವಿ.ದ.ಗು	5800-10500	6000-00
13	ವಿ. ಶ್ವೇತಾ ಕಂದಾಯ ವಸೂಲಿಗಾರರು	5800-10500	5900-00
14	ಶ್ರೀ.ಡಿ. ರಾಜಶೇಖರ್ ಕಂದಾಯ ವಸೂಲಿಗಾರರು ವಾರ್ಡ್ 22	5800-10500	6650-00
15	ಶ್ರೀ.ಹೆಚ್.ಸಿ.ಕಿರಣ್ ಕುಮಾರ್ ಕಂದಾಯ ವಸೂಲಿಗಾರರು ವಾರ್ಡ್ 22	5800-10500	6000-00
16	ಶ್ರೀ.ಎಂ. ರಮೇಶ್ ಕಂದಾಯ ವಸೂಲಿಗಾರರು ವಾರ್ಡ್ 22	5800-10500	5800-00
17	ಶ್ರೀ.ಹೆಚ್. ಮಹೇಶ್ ಕಂದಾಯ ವಸೂಲಿಗಾರರು ವಾರ್ಡ್ 23	5800-10500	5900-00
18	ಕು.: ಜಿ. ವಿಭಾ ಕಂದಾಯ ವಸೂಲಿಗಾರರು ವಾರ್ಡ್ 23	5800-10500	5800-00
19	ಶ್ರೀ.ಸಿ.ರಾಮಚಂದ್ರಯ್ಯ ಕಂದಾಯ ವಸೂಲಿಗಾರರು ವಾರ್ಡ್ 24	5800-10500	6000-00
20	ಶ್ರೀ.ಎಂ. ಶ್ರೀನಿವಾಸ್ ಕಂದಾಯ ವಸೂಲಿಗಾರರು ವಾರ್ಡ್ 24	5800-10500	6250-00
21	ಶ್ರೀ.ಪ್ರಸಾದ್ ದಪ್ಪರ್ ಬಂದ್	5800-10500	5400-00
22	ಎಸ್.ಸಿ.ಚನ್ನರಸಯ್ಯ ನಾ.ದ.ನೌ	5800-10500	8200-00
23	ಶ್ರೀ.ಶಿವಲಿಂಗೇಗೌಡ, ನಾ.ದ.ನೌ ಓ.ಓ.ಡಿ. ಆಧಾರದ ಮೇಲೆ ಮುಖ್ಯ ಆಭಿಯಂತರರು (ರಸ್ತೆಗಳು)	5800-10500	6250-00
24	ಶ್ರೀ. ಅಂಜನಪ್ಪ ನಾ. ದ. ನೌ	5800-10500	8600-00
25	ಶ್ರೀ. ಅಳಸಿಂಗ್ರಯ್ಯ ನಾ.ದ.ನೌ	5800-8200	8000-00
26	ಶ್ರೀ.ಶಂಕರ್ ಜಪ್ಪಿ ಸಹಾಯಕ	5200-8200	7100-00

11. 2008-09ನೇ ಯಾವ ಆಯವ್ಯಯದಲ್ಲ ಲೆಕ್ಕ ಶೀರ್ಷಿಕೆಯಡಿಯಲ್ಲಿ ನಿಗದಿ ಪಡಿಸಲಾದ ಅನುದಾನ ವಿವರಗಳು :

- 8 - ಕಂದಾಯ
- ಎ - ವೇತನಗಳು
- 1 - ಅಧಿಕಾರಿಗಳ ವೇತನ
- 2 - ಸಿಬ್ಬಂದಿಗಳ ವೇತನ

12. ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಅಂತಹ ಕಾರ್ಯ ಕ್ರಮಗಳ ಫಲಾನಿಭವಿಗಳ ವಿವರಗಳನ್ನು :

ಯಾವುದು ಇಲ್ಲ.

13 ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು :

ಯಾವುದು ಇಲ್ಲ.

14 ಅದರ ಬಳಿ ಅಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು :

ಯಾವುದು ಇಲ್ಲ.

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು :

ಯಾವುದು ಇಲ್ಲ.

16. ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳ :

ಸಹ ಕಂದಾಯ ಅಧಿಕಾರಿ, ಶ್ರೀರಾಮಮಂದಿರ ವಲಯ, ಭಾಷ್ಯಂ ಪಾರ್ಕ್, ಬೆಂಗಳೂರು ಮಹಾನಗರ ಪಾಲಿಕೆ.

17. ನಿಯಮಿಸಲಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂಧಿನವರೆಗೆ ಪರಿಷ್ಕರಿಸತಕ್ಕದ್ದು :

ಪಾಲಿಕೆ ವತಿಯಿಂದ ಯಾವುದಾದರೂ ಮಾಹಿತಿಗಳನ್ನು ನಿಗದಿಗೊಳಿಸಿದಲ್ಲಿ ಅದನ್ನು ಅಳವಡಿಸಲಾಗುವುದು.

ಸಹ ಕಂದಾಯ ಅಧಿಕಾರಿ
ಶ್ರೀರಾಮಮಂದಿರ ವಲಯ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಸಹ ಕಂದಾಯ ಅಧಿಕಾರಿ(ಶ್ರೀರಾಮಮಂದಿರ)ವಲಯ ಕಛೇರಿಯಲ್ಲಿ ಕಾರ್ಯ
ನಿರ್ವಹಿಸುತ್ತಿರುವ ನಿಮಗೆ ಈ ಕೆಳಕಂಡ ಕಛೇರಿ ನಿರ್ವಹಣೆ ಜವಾಬ್ದಾರಿಯನ್ನು ನಗರ
ಪಾಲಿಕೆ ಕೈ ಪಿಡಿಯಲ್ಲಿ ಸೂಚಿಸಿದೆ.

1) ಕಛೇರಿ ವ್ಯವಸ್ಥಾಪಕರು : ಶ್ರೀಮತಿ. ಟಿ. ಲಲಿತ

* ಉಪ ವಿಭಾಗ ಕಛೇರಿಯ ವ್ಯವಸ್ಥಾಪಕರ ನೇರ ಸಂಪರ್ಕಕ್ಕೆ ಒಳಪಟ್ಟಿದ್ದು, ಗುಮಾಸ್ತರುಗಳಿಗೆ ಮೇಲ್ವಿಚಾರಣೆ.

* ಕಂದಾಯ ಉಪವಿಭಾಗದ ಕಾರ್ಯ ವೈಖರಿಗಳ ಮೇಲ್ವಿಚಾರಣೆ ಕಛೇರಿಯಲ್ಲಿನ ಎಲ್ಲಾ ನಿಗದಿತ ದಸ್ತಾವೇಜುಗಳನ್ನು ನಿರ್ವಹಣೆ ಮೇಲ್ವಿಚಾರಣೆ.

* ಸಹ ಕಂದಾಯ ಅಧಿಕಾರಿಗಳಿಗೆ ವ್ಯವಸ್ಥಾಪಕರ ಮುಖಾಂತರ ಎಲ್ಲಾ ಕಡತಗಳನ್ನು ಕಳುಹಿಸಬೇಕು ಕಛೇರಿಯ ವ್ಯವಹಾರದಲ್ಲಿ ಯಾವುದೇ ವಿಳಂಬ ಆಗದಂತೆ ನೋಡಿಕೊಳ್ಳುವುದು.

* ಕಂದಾಯ ವಸೂಲಿಗಾರರು ಕಂದಾಯ ವಸೂಲಾತಿಯ ನಿರ್ವಹಣೆ ಬಗ್ಗೆ ಪರಿಶೀಲನೆ ಮಾಡುವುದು

*ಲೆಕ್ಕ ಪರಿಶೀಲನಾ ವರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು.

*ವಿಭಾಗ ಗುಮಾಸ್ತರುಗಳು ನಿರ್ವಹಿಸುವ ಕೆ.ಟಿ.ಆರ್ ಮತ್ತು ಪಿ.ಆರ್ ವಹಿಗಳ ಮೇಲುಸ್ತುವಾರಿ.

ಈ ಮೇಲ್ಕಂಡ ಜವಾಬ್ದಾರಿಗಳನ್ನು ನಿಯಮದಂತೆ ನಿಗದಿತ ಅವಧಿಯಲ್ಲಿ ನಿರ್ವಹಿಸಲು ಸೂಚಿಸಿದೆ ಈ ವೇಲಿನ ನಿರ್ವಹಣೆಯಲ್ಲಿ ಯಾವುದೇ ಕರ್ತವ್ಯ ಲೋಪ ಎಸಗಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.

2) ಪ್ರಥಮ ದರ್ಜೆ ಗುಮಾಸ್ತರು : ಕವಿತಾ. ಎಂ. ವೈ

* ಸಿಬ್ಬಂದಿ ವರ್ಗದವರ ವೇತನದ ಬಿಲ್ಲುಗಳ ನಿರ್ವಹಣೆಗೆ ರಜಾ ಮಂಜೂರಾತಿ, ವೇತನದಲ್ಲಿ ಕಟಾವಣೆ ಹಾಗೂ ವಹಿಗಳ ನಿರ್ವಹಣೆ.

* ದೈನಂದಿನ ಕಂದಾಯ ವಸೂಲಾತಿ ಹಾಗೂ ಜಮೆ ಮಾಡಿರುವ ಬಗ್ಗೆ ಪರಿಶೀಲನೆ, ವಸೂಲಾತಿಯ ದೈನಂದಿನ ಹಾಗೂ ಮಾಸಿಕ ವಿವರಗಳನ್ನು ಮುಖ್ಯ ಲೆಕ್ಕಾಧಿಕಾರಿಯವರಿಗೆ ಸಲ್ಲಿಸುವುದು.

* ತಿರಸ್ಕೃತ ಚೆಕ್‌ಗಳ ವಹಿಯ ನಿರ್ವಹಣೆ ಹಾಗೂ ತಿರಸ್ಕೃತ ಚೆಕ್‌ನ ಮೊತ್ತದ ವಸೂಲಾತಿ ಬಗ್ಗೆ ಪರಿಶೀಲನೆ ಮಾಡುವುದು.

* ವಿಭಾಗೀಯ ಗುಮಾಸ್ತರುಗಳ ಕಾರ್ಯಗಳ ಪರಿವೀಕ್ಷಣೆ ಹಾಗೂ ಡಿ.ಸಿ.ಬಿ. ವಹಿಗಳ ನಿರ್ವಹಣೆಯ ಬಗ್ಗೆ ಪರಿಶೀಲನೆ.

* ವಲಯದ ಲೆಕ್ಕ ಪರಿಶೋಧನೆಯ ವರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ.

ಈ ಮೇಲ್ಕಂಡ ಜವಾಬ್ದಾರಿಗಳನ್ನು ನಿಯಮದಂತೆ ನಿಗದಿತ ಅವಧಿಯಲ್ಲಿ ನಿರ್ವಹಿಸಲು ಸೂಚಿಸಿದೆ ಈ ವೇಲಿನ ನಿರ್ವಹಣೆಯಲ್ಲಿ ಯಾವುದೇ ಕರ್ತವ್ಯ ಲೋಪ ಎಸಗಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.

ವಿಭಾಗೀಯ ಗುಮಾಸ್ತರು

- 1) ಶ್ರೀಮತಿ.ವಿ.ಭಾಗ್ಯಲಕ್ಷ್ಮಿ ವಾರ್ಡ್:17,18
- 2) ಶ್ರೀ. ಎಂ. ಮಂಜುನಾಥ್ ವಾರ್ಡ್:21
- 3) ಶ್ರೀ.ಎನ್. ನಿಂಗರಾಜು ವಾರ್ಡ್:22

* ವಿಭಾಗೀಯ ಲೆಕ್ಕಗರು ಅವರುಗಳ ವಾರ್ಡ್‌ಗೆ ಸಂಬಂಧಪಟ್ಟಂತೆ ಖಾತಾ ವರ್ಗಾವಣೆ, ವಿಭಜನೆ, ವೇಕೆನ್ನಿ ರೆಮಿಷನ್, ಕಂದಾಯ ನಿಗದಿ, ಅಪೀಲು ಕಡತಗಳ ನಿರ್ವಹಣೆ ಮಾಡುವುದು.

* ವಾರ್ಡ್ ಡಿ.ಸಿ.ಬಿ. ವಹಿಗಳ ನಿರ್ವಹಣೆ ಹಾಗೂ ಖಾತಾ ವರ್ಗಾವಣೆ ಅರ್ಜಿ ಜೊತೆ ಸಲ್ಲಿಸಲಾದ ದಾಖಲಾತಿಗಳ ಪ್ರತಿಗಳನ್ನು ಮೂಲ ದಾಖಲಾತಿಗಳೊಂದಿಗೆ ತಾಳೆ ಮಾಡುವುದು

ಈ ಮೇಲ್ಕಂಡ ಜವಾಬ್ದಾರಿಗಳನ್ನು ನಿಯಮದಂತೆ ನಿಗದಿತ ಅವಧಿಯಲ್ಲಿ ನಿರ್ವಹಿಸಲು ಸೂಚಿಸಿದೆ ಈ ವೇಲಿನ ನಿರ್ವಹಣೆಯಲ್ಲಿ ಯಾವುದೇ ಕರ್ತವ್ಯ ಲೋಪ ಎಸಗಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.

ಮೌಲ್ಯಮಾಪಕರು :

- 1) ಶ್ರೀ.ಕೆ.ಕದರಪ್ಪ ವಾರ್ಡ್:18
- 2) ಶ್ರೀ.ಆರ್. ಶಂಕರ್ ವಾರ್ಡ್:21

* ಮೌಲ್ಯಮಾಪಕರು ಅವರುಗಳಿಗೆ ಸಂಬಂಧಿಸಿದ ವಾರ್ಡ್‌ನ ಕಂದಾಯ ನಿಗದಿಕರಣ ಹಾಗೂ ಕಂದಾಯ ವಸೂಲಾತಿಗಳಿಗೆ ಜವಬ್ದಾರಿಯಾಗಿರುತ್ತಾರೆ.

* ಹೊಸ ಕಂದಾಯ ನಿಗದಿಕರಣದ ಬಗ್ಗೆ ಪರಿಶೀಲಿಸಿ ಪ್ರತಿ ತಿಂಗಳು ಕಛೇರಿಗೆ ವಿವರ ನೀಡುವುದು.

* ವಾರ್ಡ್ ಮಟ್ಟದಲ್ಲಿ ಸಾಮಾನ್ಯ ಸರ್ವೆ ಮಾಡುವುದು ಕಂದಾಯದ ಬಾಕಿ ವಸೂಲಾತಿ ಬಗ್ಗೆ ವಾರೆಂಟ್ ಗಳನ್ನು ನೀಡುವುದು ಹಾಗೂ ಬಾಕಿ ವಸೂಲಾತಿ ಬಗ್ಗೆ ಕ್ರಮ ಕೈಗೊಳ್ಳುವುದು.

* ವಾರ್ಡ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರಿಗೆಯಿಂದ ತಪ್ಪಿಸಿಕೊಂಡಿರುವ ಪ್ರಕರಣಗಳನ್ನು ಗುರುತಿಸಿ ಅವುಗಳಿಗೆ ಕಂದಾಯ ನಿಗದಿಪಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.

* ಕಟ್ಟಡದ ಉಪಯೋಗದ ಬದಲಾವಣೆಯ ಬಗ್ಗೆ ವರದಿ ನೀಡುವುದು.

* ತೆರಿಗೆಯಿಂದ ವಿನಾಯಿತಿ ಹೊಂದಿರುವ ಪ್ರಕರಣಗಳ ಬಗ್ಗೆ ವರದಿ ಸಲ್ಲಿಸುವುದು.

* ವಾರ್ಡ್ ಸಂಬಂಧಪಟ್ಟ ಕಂದಾಯದ ಬೇಡಿಕೆ ಹಾಗೂ ವಸೂಲಾತಿ ಬಗ್ಗೆ ಜವಾಬ್ದಾರರಾಗಿದ್ದು, ಕಂದಾಯ ವಸೂಲಿಗಾರರ ರಸೀದಿ ಪುಸ್ತಕಗಳನ್ನು ಆಗಾಗ್ಗೆ ಪರಿಶೀಲಿಸಿ ವ್ಯತ್ಯಾಸಗಳೇನಾದರೂ ಇದ್ದಲ್ಲಿ ವರದಿ ಮಾಡುವುದು.

* ಕಂದಾಯ ನಿಗದಿಯ ಬಗ್ಗೆ ತಕರಾರು ಅರ್ಜಿ ಹಾಗೂ ಮೇಲ್ಮನವಿಗಳ ಬಗ್ಗೆ ಪೂರ್ಣವಾದ ವರದಿ ಸಲ್ಲಿಸುವುದು.

* ಮೌಲ್ಯಮಾಪಕರು ತಮ್ಮ ದಿನನಿತ್ಯದ ದಿನಚರಿಯನ್ನು ಸಹ ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು. ಸಹ ಕಂದಾಯ

ಈ ಮೇಲ್ಕಂಡ ಜವಾಬ್ದಾರಿಗಳನ್ನು ನಿಯಮದಂತೆ ನಿಗದಿತ ಅವಧಿಯಲ್ಲಿ ನಿರ್ವಹಿಸಲು ಸೂಚಿಸಿದೆ ಈ ವೇಲಿನ ನಿರ್ವಹಣೆಯಲ್ಲಿ ಯಾವುದೇ ಕರ್ತವ್ಯ ಲೋಪ ಎಸಗಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು

ಕಂದಾಯ ಪರಿವೀಕ್ಷಕರು:

- 1) ಶ್ರೀ.ಆರ್. ಮಂಟಿಯ್ಯ ವಾರ್ಡ್:17
- 2) ಶ್ರೀ.ಆರ್.ನರಸಿಂಹಚಾರ್ ವಾರ್ಡ್:22
- 3)ಶ್ರೀ.ಜಿ.ಮೂರ್ತಿ ವಾರ್ಡ್:22
- 4) ಶ್ರೀ. ಮೋಹನ್ ವಾರ್ಡ್:21

* ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ಕಂದಾಯ ನಿಗದಿಕರಣದ ಬಗ್ಗೆ

* ಸ್ವತ್ತಿನ ಖಾತಾ ವಿಭಜನೆಯ ಪ್ರಕರಣಗಳನ್ನು ಪರಿಶೀಲನೆ ಮಾಡಿ ವರ್ಗಾವಣೆಗಾಗಿ ವರದಿ ಸಲ್ಲಿಸುವುದು.

* ಅಭೀಲು ಅರ್ಜಿ ಹಾಗೂ ರೆಮಿಷನ್ ವಿಷಯಗಳ ನಿರ್ವಹಣೆ ಮಾಡುವುದು

* ಸ್ವತ್ತುಗಳಲ್ಲಿ ಹೆಚ್ಚುವರಿ ನಿರ್ಮಾಣ, ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ಕಂದಾಯ ನಿರ್ದರಣೆ ಆಗದ ಕಟ್ಟಡಗಳನ್ನು ಪರಿಶೀಲಿಸಿ ಕಂದಾಯ ನಿಗದಿಯ ಬಗ್ಗೆ ವರದಿ ಸಲ್ಲಿಸುವುದು.

* ಕಂದಾಯ ವಸೂಲಾತಿ ಆಗದೇ ಇರುವ ಪ್ರಕರಣಗಳಲ್ಲಿ, ವಾರೆಂಟ್ ಜಾರಿ ಮಾಡುವುದು.

* ಸಹ ಕಂದಾಯ ಅಧಿಕಾರಿಗಳು ಆಗಿಂದಾಗ್ಗೆ ನೀಡಲಾದ ಕೆಲಸ ಕಾರ್ಯಗಳ ನಿರ್ವಹಣೆ.

* ಕಂದಾಯ ಪರಿವೀಕ್ಷಕರು ಸಾಪ್ತಾಹಿಕ ದಿನಚರಿಯನ್ನು ವಾರದ ಮೊದಲನೇ ದಿನ ಸಹ ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು.

ಈ ಮೇಲ್ಕಂಡ ಜವಾಬ್ದಾರಿಗಳನ್ನು ನಿಯಮದಂತೆ ನಿಗದಿತ ಅವಧಿಯಲ್ಲಿ ನಿರ್ವಹಿಸಲು ಸೂಚಿಸಿದೆ ಈ ವೇಲಿನ ನಿರ್ವಹಣೆಯಲ್ಲಿ ಯಾವುದೇ ಕರ್ತವ್ಯ ಲೋಪ ಎಸಗಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು

ಕಂದಾಯ ವಸೂಲಿಗಾರರು:

- 1) ಶ್ರೀ.ಆರ್. ಬಾಲಕೃಷ್ಣ ವಾರ್ಡ್:17
- 2) ಕು: ವಿ.ಹಂಸಲೇಖಾ ವಾರ್ಡ್:17
- 3) ಶ್ರೀ,ಎಂ. ವೇದಮೂರ್ತಿ ವಾರ್ಡ್:18
- 4) ಕು. ಬಿ.ಎಸ್. ಸುಭಾಷಿಣಿ ವಾರ್ಡ್:18
- 5) ಶ್ರೀ. ಲಕ್ಷ್ಮಿಪತಯ್ಯ ವಾರ್ಡ್:21
- 6) ಶ್ರೀ. ಟಿ.ರಾಮಚಂದ್ರ ವಾರ್ಡ್:21
- 7) ಶ್ರೀ. ಕೆ. ಕಿರಣ್ ಕುಮಾರ್ ವಾರ್ಡ್:22
- 8) ಶ್ರೀ.ಡಿ.ರಾಜಶೇಖರ್ ವಾರ್ಡ್:22

* ಕಂದಾಯ ವಸೂಲಿಗಾರರು ಮೌಲ್ಯ ಮಾಪಕರ, ಕಂದಾಯ ಪರಿವೀಕ್ಷಕರ ನಿಯಂತ್ರಣದಲ್ಲಿದ್ದು, ಅವರ ಆದೇಶದ ಅನುಸಾರ ಕಂದಾಯ ವಸೂಲಾತಿ ಹಾಗೂ ಇತರೇ ಕಾರ್ಯಗಳನ್ನು ನಿರ್ವಹಿಸುವುದು, ಮಹಾನಗರ ಪಾಲಿಕೆಯ ಕಂದಾಯ ವಸೂಲಾತಿ ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ.

* ಕಛೇರಿಯಿಂದ ಬೇಡಿಕೆ ನೋಟೀಸನ್ನು ಪಡೆದುಕೊಂಡು ಹ್ಯಾಂಡ್ ಬುಕ್ ನಲ್ಲಿ ಬೇಡಿಕೆಯನ್ನು ನಮೂದಿಸುವುದು ಹ್ಯಾಂಡ್ ಬುಕ್ ಅನ್ನು ತಿಂಗಳಿಗೊಮ್ಮೆ ಮೌಲ್ಯ ಮಾಪಕರು/ಕಂದಾಯ ಪರಿವೀಕ್ಷಕರ ಪರಿಶೀಲನೆಗೆ ತಂದು ಅವರಿಂದ ಸಹಿ ಪಡೆಯುವುದು.

* ನೋಟೀಸ್ ಹಾಗೂ ಸಮನ್ ಗಳನ್ನು ಸಕಾಲದಲ್ಲಿ ಹಾಗೂ ಸರಿಯಾಗಿ ವಿತರಣೆ ಮಾಡುವುದು ಕಂದಾಯ ವಸೂಲಿಗಾರರು ನೋಟೀಸ್‌ಗಳನ್ನು ಒಂದು ವಾರದೊಳಗೆ ವಿತರಿಸುವುದು.

* ವಾರೆಂಟ್‌ಗಳನ್ನು ನೀಡುವ ಸಮಯದಲ್ಲಿ ಕಂದಾಯ ವಸೂಲಿಗಾರರು ಮೌಲ್ಯ ಮಾಪಕರಿಗೆ ಸಹಕಾರ ನೀಡುವುದು ಅತ್ಯವಶ್ಯಕವಾಗಿರುತ್ತದೆ.

* ಖಾಲಿ ಇರುವ ಸ್ಥಳಗಳನ್ನು ಪರಿಶೀಲನೆ ಮಾಡಿ ಪರಿವೀಕ್ಷಕರ ಗಮನಕ್ಕೆ ತರುವುದು.

* ನೋಟೀಸ್ ಅನ್ನು ಜಾರಿ ಮಾಡಿದ ನಂತರ ಕಂದಾಯ ವಸೂಲಿಗಾರರು ಕಂದಾಯವನ್ನು ವಸೂಲಿ ಮಾಡಿ ಕಿರ್ದಿ ಪುಸ್ತಕದಲ್ಲಿ ದಾಖಲಾತಿ ಮಾಡುವುದು.

* ಜಪ್ತಿ ವಾರೆಂಟ್‌ಅನ್ನು ಜಪ್ತಿ ಸಹಾಯಕ ಮುಖಾಂತರ ಸಂಬಂಧಿಸಿದವರಿಗೆ ಜಾರಿ ಮಾಡುವುದು ಜಪ್ತಿ ಮಾಡಿದ ಸರಂಜಾಮುಗಳನ್ನು ಮಹಾನಗರ ಪಾಲಿಕೆಯ ಗೋದಾಮಿಗೆ ತಲುಪಿಸುವುದು ವಾರೆಂಟ್ ಶುಲ್ಕವನ್ನು ವಸೂಲಿ ಮಾಡುವುದು

* ವಸೂಲಿ ಮಾಡಿರುವ ಕಂದಾಯಕ್ಕೆ ರಸೀದಿಯನ್ನು ಜರೂರಾಗಿ ನೀಡುವುದು ವಸೂಲಾತಿ ಮಾಡಿದ ಮೊತ್ತವನ್ನು ಮಾರನೇ ದಿನವೇ ಬ್ಯಾಂಕಿಗೆ ಜಮೆ ಮಾಡುವುದು.

* ಸಹ ಕಂದಾಯ ಅಧಿಕಾರಿಗಳು ನಿಯೋಜಿಸಿದ ಕಾರ್ಯಗಳನ್ನು ತಪ್ಪದೇ ನಿರ್ವಹಿಸುವುದು

* ತಮ್ಮ ಸುಪರ್ದಿಲ್ಲಿರುವ ರಸೀದಿ ಪುಸ್ತಕಗಳನ್ನು ಆಡಿಟ್ ಮಾಡಿಸುವುದು, ಪೂರ್ತಿಯಾಗಿರುವ ರಸೀದಿ ಪುಸ್ತಕಗಳನ್ನು ದಸ್ತಾವೇಜು ವಿಭಾಗಕ್ಕೆ ನೀಡುವುದು.

ಈ ಮೇಲ್ಕಂಡ ಜವಾಬ್ದಾರಿಗಳನ್ನು ನಿಯಮದಂತೆ ನಿಗದಿತ ಅವಧಿಯಲ್ಲಿ ನಿರ್ವಹಿಸಲು ಸೂಚಿಸಿದೆ ಈ ಮೇಲಿನ ನಿರ್ವಹಣೆಯಲ್ಲಿ ಯಾವುದೇ ಕರ್ತವ್ಯ ಲೋಪ ಎಸಗಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು